

“ಆ ವಾರ್ತ್ಯವು ದೇವರಾಗಿತ್ತು”

(1:1-13)

ಯು. ಎನ್. ನರಸೂನ್ ಅಂಡರ್ ಪಲ್ಟ್‌ ಲಹ್ಯೋಬ್ರ್ಯಾದ ಇತ್ತೀಚೆಗಿನ ಸಂಜಿಕೆಯ ಮುಖ ಶ್ರವಣವು “ಯೇನುವು ಯಾರಾಗಿದ್ದನು?” ಎಂಬ ಪ್ರಶ್ನೆ ತೇಜಿತು. ಒಂದು ಅದು ನಾವು “ಕರ್ತನು” ಎಂದು ಕರೆಯಿವ ಒಬ್ಬನ ಹೆಚ್ಚಿನ ಬಗ್ಗೆ ಕೇಲವು ಹಾಂಡಿತ್ತುದ್ದ ಜರ್ಜೆಗಳನ್ನು ಪರದಿ ಮಾಡಿತು:

ತೇವಲ ಎರಡು ಪಣಗಳಲ್ಲಿ ಯೇನುವು ಬಿಧಿಭಿಧಿಪಾರಿ ಒಬ್ಬ ಮಂತ್ರಪಾದಿಯಂತೆ, ಮತ್ತು ರೋಗಿಗಾಗಿ ಮಾಡುವವನಂತೆ, ಧಾರ್ಮಿಕ ಕಾಗು ನಾಮಾಜಿಕ ಕ್ರಾಂತಿಕಾರನಂತೆ, ಒಬ್ಬ ಮಂತ್ರಪ್ರಾಣಿ ಗ್ರಾಮಿಣ ತಪ್ಪಣಿಸಿಯಂತೆ ಜಿಲ್ಲಾನಲ್ಲಿದ್ದಾನೆ. ಒಬ್ಬ ಗ್ರಂಥ ಕರ್ತನು, ಯೇನುವು ಕುಮಾನದಿಳಿಯ ಮೃತನಮುದ್ರೆದ ಸುರಾಜಿಗಳ ಸಮಾಜದ ನಾಯಕನಾಗಿದ್ದನೆಂದೂ, ಅವನು ಶಿಲುಬಿಗೆ ಹಾಕಲ್ಪಣಿದ್ದಿಲಂದ ಉಳಿದು ಕೊಂಡನೆಂದೂ, ಮತ್ತು ಎರಡು ನಲ ಮುದುಬೆಯಾಗಿ ಮೂರು ಮಕ್ಕಳ ತಂದೆಯಾದನೆಂದೂ ಉಳಿಸಿದ್ದಾನೆ.¹

ನರಸೂನ್‌ಬ್ರೀಕರ್ ಹತ್ತಿಕೆಯ 1994ರಲ್ಲಿ ಅಂಥದೇ ಆದ ಮುಖ ಶ್ರವ ಕಥೆಯನ್ನು ತ್ರಿಂಬಿಸಿತು. ಅದು “ಯೇನುವಿನ ಮರಿದ” ಬಗ್ಗೆ ಇತ್ತು ಒಂದು ಲೇಖನವು “ಜಿನನ್ ನೇ ಬಿನಾರ್” ಎಂದು ತಿಳಿಯಲ್ಪಟ್ಟ ಎಪ್ಪತ್ತೇಳಿ ಜನ ಉದಾರ - ಹಂಡಿತರ ಗುಂಪಿನ ಮೇಲೆ ತೇಂದ್ರಿಯಲ್ಪಿತಿತು. ಈ ಜನರು ಯೇನುವು ಯಾರಾಗಿದ್ದನು ಮತ್ತು ಆತನು ನಿಜವಾಗಿಯಾ ಏನನ್ನು ಮಾಡಿದನು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕುಲತು ಮಾತಾಡಲು ಪಣದಿಳಿ ಎರಡು ನಲ ಕುಡಿಬಾರ್ತಿದ್ದರು. ಅವರಲ್ಲಿ ಅತೀ ಕುತೂಹಲ ಕಾಲಿಯಾದ ರೂಢಿಗಳಲ್ಲಿ ಒಂದು ನುವಾರೆಗಳಿಲ್ಲಿಯ ನಿದಿಂಷ್ಟವಾದ ವಾರ್ತ್ಯಭಾಗಗಳ ಅಧಿಕೃತತೆಯ ಬಗ್ಗೆ ಮತ ಹಾಕುವುದು. ತ್ರಿಯೋಬ್ಬ ವೃತ್ತಿಗೆ ನಾಲ್ಕು ಮಣಿಗಳ ಕೊಡಲ್ಪಡುತ್ತಿದ್ದವು; ಮತ ಹಾಕುವ ಸಮಯ ಬರುವಾಗ, ಯುಕ್ತಪಾದ ಮಣಿಗಳನ್ನು ಹಾಕುತ್ತಿದ್ದರು. ಕೆಂಪು ಮಣಿಗಳ ಅಧರ ಹರ್ಯವು ಹೇಳುವುದನ್ನು ಯೇನುವು ನಿಷ್ಠಿಯಾಗಿ ಹೇಳಿದನು ಇಲ್ಲವೇ ಮಾಡಿದನು ಎಂದು ಅವರು ನಂಬುತ್ತಾಗಿರುತ್ತು, ಗುಲಾಜ ಬಣ್ಣದ ಮಣಿಗಳ ಹರ್ಯವು ಬಿವಲನುವದಕ್ಕೆ ಕೆಲವ್ರೋಂದು ನಂಬಿಂಟಕ್ಕೆ ಯೇನುವು ಹೇಳಿದನು ಇಲ್ಲವೇ ಮಾಡಿದನು ಎಂದು ಅವರು ಯೋಜಿಸಿದ್ದನ್ನು ನೂಡಿಸಿದವು, ಬೂದಿ ಬಣ್ಣದ ಮಣಿಗಳ ಹರ್ಯವು ಹೇಳುವದಕ್ಕೆ ಯೇನುವು ಹೇಳಿದರ ಇಲ್ಲವೇ ಮಾಡಿದರ ಬಗ್ಗೆ ಅವರ ನಂಬಿಯವನ್ನು ತೋಲಿಸಿದವು, ಮತ್ತು ಕಪ್ಪು ಬಣ್ಣದ ಮಣಿಗಳ ಹರ್ಯವು ಹೋಜಿಸಿದಂಥದ್ದನ್ನು ಯೇನುವು ಎಂದೂ ಬಿಜಾಲಿನಲ್ಲಿ ಇಲ್ಲವೇ ಅಂಥ ಯಾವುದನ್ನು ಮಾಡಲ್ಲ ಎಂಬ ಅವರ ಸಿಳಿತತೆಯನ್ನು ತ್ರಿಸಿದ್ದಿಲನುತ್ತವೆ. “ಜೀ ನನ್ ನೆಬಿನಾರ್” ದಳ್ಳಿಯ ಬಹು ನಂಬಿಯಕರ ನಿಂದಾಯಿಗಳ ಆಫಾರ್ಕೆಂಜನ್‌ಪಾರ್ಗಾರಿವೆ ಮತ್ತು ದೇವಧರಾಷಣೆಯವರ್ಗಾಗಿವೆ ಎಂದು ನಾನು ನಂಬುತ್ತೇನೆ!

ಈ “ಬಿತ್ತಿಹಾಸಿಕ” ಯೇನುವು ಯಾವುದೇ ಅಧ್ಯಾತ್ಮ ಕಾರ್ಯಗಳನ್ನು ಮಾಡಲ್ಲ,

ಅದರೆ ಅತನಿಗೆ ಗುಣಹಡಿಸುವವನ ಸ್ವರ್ಥಾವಿತ್ತು, ಹೈಕಾರದ ಮತ್ತು ಶ್ರೀತಿಯ ಮೂಲಕ ಮಾನಸಿಕ ರೋಗಗಳನ್ನು ಉಪಶಮನಮಾಡುವ ಒಂದು ವರಣಿತ್ತು. ಅತನು ಒಂದು ನರವಸಮಾನತಾವಾದದ ದೇವರ ರಾಜ್ಯಕ್ಕಾಗಿ ನಾಯಿ ಬಿಜಾರಿಕೆಯ ಒಂದು ಯಾವುದೋ ದಿನದಂತಹ ಅಲ್ಲ, ಅದರೆ ಇಂದಿಯ ಮತ್ತು ಈಗಲೇ ಕರೆದನು. ದೇವಾಲಯದ ಯಾಗಿಕತ್ವದಿಂದ ಇಲ್ಲವೇ ಸರಕಾರಿಂದ ಅತಂಕಕ್ಕೆನ್ನಿಂದಾಗಿದೇ, ಜನರು ನೇರವಾಗಿ ದೇವರನ್ನು ಅನುಭವಿಸಬೇಕೆಂದು ಅತನು ಬಯಸಿದನು. ಹನ್ನು ಹೆಚ್ಚಿದ ಸಮಯದಲ್ಲ ಯೆರೂಪ್ಲೆಎನ್ನಲ್ಲ ಅತನು ಕಾರಣವಾದ ಗಲಭೀಯ ನಂತರ ಅಧಿಕಾಲಿಗಳು ಅತನನ್ನು ಕೊಂಡು ಹಾಕಿದರು. ಯೇಣುವು ಕಳೆಯ ಮತ್ತು ಹೊನ ಹಿಂಬಾಲಕರ ಹೃದಯಗಳಲ್ಲ ಉಳಿದುಕೊಂಡನು. ಆದರೆ ಅತನು ದೃಷ್ಟಿಕಾರಿ ಸತ್ತದ ರೊಳಗಿಂದ ಎದ್ದು ಬರಲಾಲ್ಲ. ಶಿಲಾಬೆಯಿಂದ ಕೆಳಗಿಳನಲ್ಪಟ್ಟ ಅತನ ದೇಹವು ಬಹುಶಃ ಒಂದು ಆಳಿಬ್ಲಿದ ಸಮಾದಿಯಳಿ ಹೊಳಿಣಿತ್ತು, ಹಾಗು ಅದು ನಾಯಗಳಿಂದ ತಿಂದು ಹಾಕ್ಕಿಬ್ಲಿಟ್ಟರಬೇಕು.²

ಯೇಣುವಿನ ಗುರುತಿಸುವಿಕೆಯು ಇಂದು ಕೇವಲ ಹಂಡಿತರ ಗುಂಪುಗಳಲ್ಲ ಅಷ್ಟೇ ಅಲ್ಲ ಮನೆಗಳಲ್ಲ, ಕಾಫಿ ಅಂಗಡಿಗಳಲ್ಲ ಮತ್ತು ಜಗತ್ತಿನಲ್ಲಿಲ್ಲ ಜೀವಿಗಳ ಮೂಲಗಳಲ್ಲ ಜರ್ಜೆಯ ವಿಷಯವಾಗಿದೆ. ಕೆಲವರು ಅತನು “ಒಬ್ಬ ಉತ್ತಮ ಮನುಷ್ಯನು” ಎಂದು ಹೇಳುತ್ತಾರೆ. ಇತರರು ಅತನು, “ಫ್ರೆಸ್ಟ್ ಬೊಂಧಕನಾಗಿದ್ದನು” ಎಂದು ನಂಬುತ್ತಾರೆ, ಇನ್ನೂ ಇತರರು ಅತನು “ಎಂದಾದರು ಜಾಳಿಸಿದ ಅತ್ಯಂ ಬುದ್ಧಿವಂತ ಮನುಷ್ಯನು” ಎಂದು ವಾದಿಸುತ್ತಾರೆ. ಜಗತ್ತಿನಲ್ಲಿಯ ಅತ್ಯಂ ಹೆಚ್ಚಾದ ಜನರಿಗೆ ನಜರೇತಿನ ಯೇಣುವು ಸಿಜಾವಾಗಿಯೂ ಯಾರಾದಿದ್ದನು ಎಂಬುದರ ಬಗ್ಗೆ ಕೆಲವೇಂದು ಅಭಿಪ್ರಾಯಿವೆ.

ಹಾಗೆದರೆ, ನಿನು ಮತ್ತು ನಾನು ಈ ಎಲ್ಲ ಜರ್ಜೆಯ ಬಗ್ಗೆ ಏನನ್ನು ತಿಳಿದುಕೊಳ್ಳಬೇಕೆಂದು ಚೆ? ಮೇಲ್ಮೈಸಿದ ನ್ಯಾಂ ಮ್ಯಾಗಿನಿಗಳಲ್ಲ ವ್ಯಕ್ತ ಹಡಿಸಿದ ತೀವ್ರಾನಗಳಿಂದಿಗೆ ನಾನು ಬಲವಾಗಿ ಒಟ್ಟುಕೊಳ್ಳಬಿಡುವಾಗ ಮತ್ತು ಯೇಣುವಿನ ಬಗ್ಗೆ ಅನೇಕ ಪ್ರಪಂಚ ಅಭಿಶ್ರಾಯಗಳ ಬಗ್ಗೆ ಅನಕ್ಕನಾಗಿರುವ ಭೂಲೋಕದಲ್ಲ ಯೇಣುವು ಜಾಳಿಸಿದ ನಂತರ ನುಮಾರು ಎರಡು ನಾಬಿರ ವಜ್ರಗಳ ನಂತರ ಜನರು ಇನ್ನೂ ಯೇಣುವಿನ ಬಗ್ಗೆ “ಈ ಮನುಷ್ಯನು ಯಾರಾ ಗಿಡ್ದನು?” ಎಂದು ಕೇಳಿತ್ತಿರುವ ನಂಗತಿಯಿಂದ ನಾನು ಆಕರ್ಷಿತನಾಗಿದ್ದನೆ. ನಮಗಾಗಿ ಶುಭವಾರ್ತೆಯು, ಯೋಜಾನನ ಸುವಾರ್ತೆಯು ಆ ಪ್ರಶ್ನೆಗೆ ನಿಶ್ಚಿತವಾದ ಉತ್ತರದೊಂದಿಗೆ ತ್ವರಿತವಾಗಿದೆ!

ವಾಕ್ಯವು (1:1-5)

“ಆದಿಯಲ್ಲ ವಾಕ್ಯವಿತ್ತು; ಆ ವಾಕ್ಯವು ದೇವರ ಬಜಯಿಲ್ಲತ್ತು; ಆ ವಾಕ್ಯವು ದೇವ ರಾಗಿತ್ತು” (1:1). ಯೇಣುವಿನ ಜನನ ಮತ್ತು ಬಾಲ್ಯತಾಯದ ಬಗ್ಗೆ ಯೋಜಾನನು ಏನನ್ನೂ ಹೇಳಿಲಿಲ್ಲ, ಅದರ ಬದಲು “ಆದಿಯಲ್ಲ” ಎಂದು ಅವನು ತ್ವಾರಂಭಸಿದನು. ಹೇಳಿ ಬಡಂಬಡಿಕೆಯಿಂದಿಗೆ ಹಲಿಜಿತ ಇರುವ ವಾಜಕರಿಗೆ, ಹದಗಿಳು ಆದಿಕಾಂಡ 1:1ರ ಪ್ರತಿಷ್ಠಿಸಿಯಂತೆ ಕೇಳಿಸುತ್ತಾರೆ. ಯೇಣುವನ್ನು ಗುರುತಿಸಲು ಮತ್ತು ವಿವರಿಸಲು ಯೋಜಾನನು ಎಲ್ಲಕ್ಕಿಂತ ಹಿಂದೆ “ಆದಿಯಲ್ಲಗೆ” ಹೋಗಬೇಕಾಯಿತು. ಜಗತ್ತು ಅಸ್ತಿತ್ವದಿಲ್ಲರುವದಕ್ಕಿಂತ ಹೇಳಲು ಯೇಣುವು ಅಷ್ಟಿತ್ವದಿಲ್ಲದ್ದನು.

ಯೇಣುವನ್ನು ಪರಿಜಯನಲು ಉಪದೇಶಿಸಿದ ವ್ಯಕ್ತಹಡಿಸುವಿಕೆಯು “ವಾಕ್ಯವು” 14ಂದ 18 ವರ್ಜನಗಳರಿಗೆ ಯೋಜಾನನು ಯೇಣುವು “ವಾಕ್ಯ”ವಾಗಿದ್ದಾನೆ ಎಂದು ಹೇಳಿದಿದ್ದರೂ 1ನೇಯ ವರ್ಜನವು ಅತನನ್ನು ಬಿವಲನಲು ವ್ಯಕ್ತಹಡಿಸುವಿಕೆಯನ್ನು ಉಪಯೋಗಿಸುತ್ತಾರೆ. “ವಾಕ್ಯವು” ರ್ವೇಷಿನಲ್ಲ ಲೋಗೋನ್ ಎಂದಿದ್ದು, ಯೆಹೋವ್ಯ ಮತ್ತು ಅನ್ಯವಾಜಕರಿಗೆ

ಜನ್ಮವಾದ ಅರ್ಥಗಳುಧ್ವಾಗಿತ್ತು, ಯೆಹೂದ್ಯರು “ಬಾಕ್ಯ” ವನ್ನು ಜಗತ್ತನ್ನು ಸೃಷ್ಟಿಸಿದ ಮತ್ತು ನಂರಂಕ್ಕೆ ಮಾಡುವ ದೇವರ ಜಟಿವಣಕೆಯಳ್ಳ ಬಲದಂತೆ ಯೋಜಿಸಿದರು. ಈ ಲೀಲಯಲ್ಲ “ಬಾಕ್ಯವು” ಅದಿಕಾಂಡ 1 ಮತ್ತು 2 ಹಾಗು ಯೆಶಾಯ 55:3, 11ರಲ್ಲಿ ಹೇಳಲ್ಪಟ್ಟಿತು: “ಆಗ ದೇವರು ಬೆಳಕಾಗಲ ಅನ್ನಲು ಬೆಳಕಾಯಿತು” (ಅದಿಕಾಂಡ 1:3) ಎಂಬುದನ್ನು ಯೆಹೂದ್ಯರು ಜ್ಞಾನಿಸಿಕೊಂಡರು. ದೇವರ ಬಾಕ್ಯವು ಬಲಪುಷ್ಟಿದ್ದೇ ಆಗಿರುತ್ತದೆ!

ಅನ್ಯರು “ಬಾಕ್ಯವು” ಎಂಬ ಹದಿಹೆಣಿಗವನ್ನು ಕೇಳಿದಾಗ, ಅವರು ಗ್ರೀಕ್ ತತ್ವಜ್ಞಾನಿಗಳು ಅದನ್ನು ಉಪಹೆಣಿಸಿದ ಲೀಲಯ ಬಗ್ಗೆ ಯೋಜಿಸಿದರು. ಅವರು ಅದನ್ನು ವಿಶ್ವಕ್ಕೆ ತಮವನ್ನೂ ಅರ್ಥವನ್ನೂ ಕೊಟ್ಟ ವ್ಯಕ್ತಿ ರಹಿತವಾದ ಒಂದು ಬಲದಂತೆ ನೋಡಿದರು. ಒಬ್ಬ ವ್ಯಾಖ್ಯಾನಕಾರನು ಗಮನಿಸಿದಂತೆ, ಅನೇಕ ಜನರು “ಬಾಕ್ಯದ” ಬಗ್ಗೆ, ನಮ್ಮುಲ್ಲ ಇಂದು ಅನೇಕರು “ನಾಗ್ನಾತಿಯರು ಸೀಳಬಿಕೆಯ” ಬಗ್ಗೆ ಯೋಜಿಸುವಂತೆ ಬಹುಃ ಯೋಜಿಸಿದರು.³ ನಾಗ್ನಾತಿಯರು ಸೀಳಬಿಕೆಯ ಬಗ್ಗೆ ನಾವು ಬಿವರವಾದ ಬಿವರಣೆಯನ್ನು ಕೊಡಲು ಶತ್ರುರಾಗಿರದಿದ್ದರೂ, ಈಗ ನಾವು ಅದನ್ನು ಗೌರಿನಿಲು. ಅದಕ್ಕೆ ಭಯಹಡಲು ಮತ್ತು ನಾಧ್ಯವಾ ದಷ್ಟ ಅದರ ಬಗ್ಗೆ ಮಾತಾಡಲು ನಾಕಾಗುವಷಣನ್ನು ನಾವು ತಿಳಿದು ತೊಂದಿದ್ದೇಂದೆ.

ಯೆಸುವನ್ನು ಪರಿಜಯನಲು ಯೋಜಿಸಾನು “ಬಾಕ್ಯವು” ಎಂಬುದನ್ನು ಉಪಯೋಗಿಸಿದಾಗ, ಯೆಹೂದೂರ್ಲಿಗೂ ಅನ್ಯಲಿಗೂ ಆಶ್ಚರ್ಯಕರವಾದ ಹೇಳಿಕೆಗಳನ್ನು ಕೊಟ್ಟನು, ಅವನು ಬರೆಯುತ್ತಿರುವಂಥ ಯೆಸುವು ದೇವರ ಜಿತ್ತದ, ವಿಶ್ವದ ಹಿಂದೆ ಇರುವ ಸೃಷ್ಟಿನುದ ಶಕ್ತಿಯ ಮತ್ತು ಎಲ್ಲಾ ಜೀವವನ್ನು ಒಂದುಗಾಡಿಸಿ ಹಿಡಿಯಿವ ಶಕ್ತಿಯ ವ್ಯಕ್ತಪಡಿಸುವಿಕೆ ಆಗಿದ್ದನು, ಕೊಲೆನ್ನೆ 1:15-17 ಹಿಂಗೆ ಹೇಳುತ್ತೇವೆ.

ಅತನು ಅರ್ಥಶಿಫ್ತನಾದ ದೇವರ ಶ್ರುತಿರಾಹನೂ ಸೃಷ್ಟಿಗೆಲ್ಲ ಜ್ಯೇಷ್ಠಪುತ್ರನ ನಾಥನ ಹೊಂದಿದವನೂ ಆಗಿದ್ದಾನೆ ಭೂಪರಲೋಕಗಳಲ್ಲಿರುವ ದೃಷ್ಯಾದ್ಯಾಶವಾದಪುರಗಳೆಲ್ಲರೂ ಸಿಂಹಾಸನಗಳಾಗಳ, ತೆಭುತ್ತಗಳಾಗಳ, ಧೋರಣಗಳಾಗಳ, ಅಧಿಕಾರಗಳಾಗಳ, ಅತನಿಜ್ಞ ಸೃಷ್ಟಿನಲ್ಲಿರುವು. ನರವು ಅತನ ಮೂಲಂತರವಾಗಿಯೂ ಅತನಿಗೋಣನ್ನರ ವಾಗಿಯೂ ಸೃಷ್ಟಿನಲ್ಲಿರುವು. ಅತನು ಎಲ್ಲಕ್ಕೂ ಚೊಡಲು ಇಡ್ದವನು; ಅತನು ಸಮನ್ತಹಣ್ಣು ಆಧಾರ ಭಾಗಿಸು.

“ಬಾಕ್ಯ” ಎಂದು ಯಾರಾದರೂ ಹೇಳುವುದನ್ನು ಕೇಳುವಾಗ ಜನರು ಏನನ್ನೇ ಯೋಜಿಸಿದರೂ, ಯೋಜಾನಾನು ಈ ಲೀಲಯಲ್ಲ ತನ್ನ ಸುವಾರ್ತೆಯನ್ನು ತೂರಂಜನುವಳಿ ಅವನು ಬಿವರಿಸುತ್ತಿರುವ ಒಬ್ಬಾತನ ಬಗ್ಗೆ ಧೈರ್ಯದ ಹೋಳಣೆ ಮಾಡುತ್ತಿರುವನೆಂಬುದನ್ನು ಗ್ರಹಿಸಿಕೊಳ್ಳುವದರಿಳ್ಳ ನಂತರೆಯಿರುವದಿಲ್ಲ; ತೇತ್ತಿವಾದ ಸರಣಿಯಲ್ಲ ಯೋಜಾನಾನು, “ಬಾಕ್ಯವು ದೇವರೊಂದಿಗಿತ್ತು,” “ಬಾಕ್ಯವು ದೇವರಾಗಿತ್ತು,” “ಅತನ ಮೂಲಕವಾಗಿ ಸಮನ್ವಯ ಉಂಟಾಯಿತು.” ಮತ್ತು “ಅತನಿಜ್ಞ ಜೀವಿತಿತ್ತು” ಎಂದು ಹೋಣಿಸಿದನು (1:1-4). ಯೆಸುವು ಒಬ್ಬ ದೊಡ್ಡ ಬೋಧಕನಾಗಿದ್ದಾನೆ ಇಲ್ಲವೇ ಒಬ್ಬ ಬುದ್ಧಿ ವಂತ ಮನಸ್ಯನಾಗಿದ್ದಾನೆ ಎಂದು ಮನಸ್ಯೋಽನಲು ತ್ರಯಿತ್ತಿನುತ್ತಿರುವದಿಲ್ಲ; ಯೆಸುವು ಧೈರ್ಯಕನಾಗಿದ್ದನು, ದೇವರ ಸ್ವಭಾವವನ್ನು ಹೊಂದಿಕೊಂಡಿದ್ದನು ಎಂದು ಯೋಜಾನಾನು ಫೋಣಿಸುತ್ತಿದ್ದನು!

ಜೀವದ ಬೆಳಕು (1:6-8)

ಚೊಡಿನ ಬಿಡು ವಜನಗಳಲ್ಲಿ ತನ್ನ ಆಜಾತಕರ ಹೇಳಿಕೆಗಳ ನಂತರ ಯೋಜಾನಾನು ಮುಂದಿನ ಮೂರು ವಜನಗಳನ್ನು ಸ್ಥಾನಿಸಿಕೊಂಡ ಯೋಜಾನಾನೆ ಬಗ್ಗೆ ಜಣಿಗೆ ಬೀಳನು

లాగిప్పను. నమ్మల్ల హేబ్బుదయచ న్నావికనాద యోఱకానన్న ఏలంట ఇల్లపే యీరిబిఎయ నంతె ఒబ్బు దొడ్డె త్రుపాదియంతె యోఱజిసిదరూ, పోదలనేయి శతమానదల్లయ అనేఁక జనరు అవసన్న ఇన్నా ఎణ్ణో హేబ్బుగి యోఱజిసిదరూ కేలవరు అవసన్న క్రిత్తునందు తహ్వాగి తిత్తదు కేఱండు. న్నావికనాద యోఱకానను బహచ త్రస్తిధ్వనిగిద్దరూ, అంధ బలదింద పూతాడిదరూ, కేలవు నమయిగళల్ల, అవను స్ఫుర్చాగి, “నాను క్రిత్తునల్ల” ఎందు నరచాగి హేళ బీళాయితు (1:20).

അംഘ ഗജങ്ങളു കാരംടിനും, കു നുവാതേയു ലേഖക്കു, നൗസിക്കനാദ യോക്കാനനു യീണുവിഗ് ഒമ്പു മുക്കുടെ നാട്ടിയാറിട്ടും ആദർ യീണുചെംദു അവൻസു തഹസി തെറുമു കൈഴ്ചബാരദെംദു സ്വപ്പുപ്പിസിദ്ധനു, “[യോക്കാനനു] നാട്ടിഗാരി ബംദൻ. തസ്തു മൂലക്കവാറി എല്ലരു നംബുവംതേ അവൻ ആ ഭേദകിന വിശ്വയിദളു നാട്ടിക്കൊഡുവദക്കേ ബംദൻ. അവൻനേ ആ ഭേദകളു, ആ ഭേദകിന വിശ്വയിദളു നാട്ടിക്കൊഡുവദക്കേ ബംദൻ” (1:7, 8). നൗസിക്കനാദ യോക്കാനനു ബന്ധു ഇദ്ദും കേൽച്ചുപ്പുവായി അല്ല, ദേശത്തു നൗസിക്കനാദ യോക്കാനനു അല്ല, യീണുവു ഏനാഗിരുവന്നെംബുവദക്കേ സമീക്ഷക്കേ ഭരുവാറിലു എന്ദു ലേഖക്കു ജോണീസിദ്ധനു. യീണു മാത്രവേ “വാത്ക്” വാറിരുത്തുനേ.

ତେବେରିନାଲ୍ଲିଟ୍‌କୁହାତମ୍ (1:9-11)

ಆತನು ಸೃಷ್ಟಿಸಿದ ಜಗತ್ತಿನಿಂದ ಯೇಸುವು ತಿರಸ್ತಲಿನಲ್ಲಿಷ್ಟಿದ್ದು, ಕೆಲನದಿಳಿಯ ಕಳಿವಾದ ದಿನದಿಂದ ಮನೆಗೆ ಹಿಂದಿರುಗುವ ಒಬ್ಬ ಮನುಷ್ಯನ ಬಗ್ಗೆ ಇರುವ ಈ ಕೆಳಗಿನ ನಾಮ್ಯದಂತೆ ಇರುತ್ತದೆ:

ದಿನದ ಹಲ್ಲಿಮುದಿಂದ ಅಯಾನಗೊಂಡು, ತನ್ನ ಕೆಲಸವನ್ನು ಮುಗಿಸುವದರಲ್ಲ, ನಂತರೆಂಜರೊಂಡು, ತನ್ನ ಕುಟುಂಬದೊಂದಿಗೆ ಮನೆಯಲ್ಲಿರುವದನ್ನು ಮನೇಷ್ಯ ದುತ್ತಾನೆ. ತನ್ನ ಮನಗೆ ನಬಿಹೀಸುವಂತೆ ಅವನ ಹಜ್ಜೆಗಳು ಜುರುತುಗೊಳಿತ್ತೇ; ತನ್ನ ಜೀರ್ಗದ ಕೃಗಾರಿ ತನ್ನ ಜೀಜನಲ್ಲ ಮುಷ್ಟುತ್ತಾನೆ, ಆದರೆ ಅದು ಅಲ್ಲಿರುವದಿಲ್ಲ; ಹೇಗೋಂ ಅವನು ಅದನ್ನು ಎಲ್ಲಾಯೋ ತಖ್ವಿ ಇಟ್ಟಿದ್ದಾನೆ, ಆದರೆ ಅದರ ಬಗ್ಗೆ ಅವನು ಜಿಂಟಿಸುವುದಿಲ್ಲ; ಕುಟುಂಬವು ಮನೆಯಲ್ಲಿರುತ್ತದೆ, ಆದುದಲಿಂದ ಮನೆಯ ಮಂದಿನ ಭಾಗಿಅನವರಿಗೆ ಹೊಗಿ, ಬೆಲ್ಲ ಭಾಲುತ್ತಾನೆ. ಮತ್ತು ಏನು ನಂಬಿಸುವುದಿಲ್ಲ, ಯಾರು

ಅವನಿಗೆ ಬಾಗಿಲು ತರೆಯುವದಿಲ್ಲ, ಅವರು ಅಳ್ಳಿದ್ದಾರೆ ಮತ್ತು ಅವನು ಅಳ್ಳಿರುವದನ್ನು ಅವರು ತಿಳಿದಿದ್ದಾರೆ, ಕಿಂತಿಯ ಹರದೆಯು ಸ್ವಲ್ಪ ಹಿಂಡಕ್ಕೆ ನಲಿನಲ್ಲಿಟ್ಟಿರುತ್ತದೆ, ಮತ್ತು ಅವನನ್ನು ಜೆನ್ನಾಗಿ ಬಲ್ಲ ಕಂಬಗಳ ಹೇರಗೆ ನೋಡಿ ಅವನನ್ನು ಕಾಣತ್ತದೆ. ಆದರೆ ಅವರು ಅವನನ್ನು ಅಳ್ಳಿಯೇ ನಿಂತಹೊಳ್ಳುವುದಕ್ಕೆ ಜಡುತ್ತಾರೆ.⁴

ಹುಟ್ಟಂಬದ ಯಜಮಾನನು, ತಾನು ಶ್ರೀತಿಸುವವಲಿಂದ ಮತ್ತು ಸಂರಕ್ಷಣೆ ಮಾಡುವುದಲಿಂದ ಈ ಲಿತಿಯಲ್ಲ ಕಡೆಗೆನಿನುವುದು ಮತ್ತು ತಿರಸ್ತಲಿನಲ್ಲಿಡುವುದು ಯೋಜಿಸಲನಾಡ್ಯವಾದದ್ವಾರಿದೆ; ಹಿಂಗಿದ್ದರೂ, ಯೇನುವು ಈ ಲೋಕದೇಶಗೆ ಬಂದಾಗ ಅದೇ ಸಂಭಬಿಸಿತು.

ಮನಃಪುಣ ರಕ್ತತನು (1:12, 13)

ಯೋಹಾನನ ನಾಟಕೀಯ ಶ್ರವಣವನೆಯು ತಿರಸ್ತಾರದ ಕರ್ತೀರವಾದ ಓಷ್ಣವೆಯೊಂದಿಗೆ ಮುಗಿಯುವುದಿಲ್ಲ. ಅದರ ಬದಲು, ಅದು ರಕ್ತಣೆಯ ಸಿಲೇಕ್ಸೆಯ ಓಷ್ಣವೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಎಲ್ಲರೂ ಯೇನುಬಿನ ಕಡೆಗೆ ತಮ್ಮ ಬೆಸ್ತ್ರೆ ತಿರಗಿಸಿಲ್ಲ, ಕೆಲವರು, ಅವರಲ್ಲ ಯೋಹಾನನ ಚಾಚಕರು, ನಜರೇತಿಸಿಂದ ಬಂದ ಬೋಧಕನನ್ನು ಹಿಂಬಾಳಣುವದನ್ನು ಆಯ್ದು ಮಾಡಿಕೊಂಡಿದ್ದರು. “ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆನಲಿನಲ್ಲ ನಂಜಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ತೊಟ್ಟನು” (1:12) ಎಂದು ಯೋಹಾನನು ಘೋಷಿಸಿದನು. ಆ ಕಾರಣದಿಂದಲೇ ಯೋಹಾನನ ಸುವಾರ್ತೆಯು ಬರೆಯಲ್ಪಟ್ಟಿತು. ಕೆಲವರು ತೇಜುವರು ಮತ್ತು ನಂಬುವರು (20:31), ಹಾಗು ನಂಬುತ್ತ ಯೇನುಬಿನ ಹೆನಲಿನಲ್ಲ ಜೀವನವನ್ನು ಪಡಕೊಳ್ಳುವರು.

ಮುಕ್ತಾಯ

ಷಾರಂಭದ, “ವಾಕ್ಯದ್” ಮತ್ತು ನಂಜಕೆಯ ಬಗೆಗಿನ ಆ ಎಲ್ಲಾ ಮಾತು, ನಾವು ಇನ್ನೊಂದು ವಾರದ ಕೆಲಸಕ್ಕೆ ಹೊಳಗೊಂಡಿ ನೋಮವಾರ, ನಮ್ಮ ಜಿಳವನೊಳೆ ಮೇಲೆ ಯಾವುದೇ ಇನ್ನುತ್ತೇಯನ್ನು ಮಾಡುವುದೋ? ಅದು ನಿಷ್ಠೆಯಾಗಿ ಮಾಡುವುದು, ಅದು ಜಗತ್ತಿನಲ್ಲ ಎಲ್ಲಾ ಇನ್ನುತ್ತೇಯನ್ನು ಮಾಡುವುದು. ಯೇನುವು ತೇವಲ ಮಾನವನಾಗಿರುವುದಿಲ್ಲ, ಆತನು ತೇವಲ ಒಬ್ಬ ದೊಡ್ಡ ಬೋಧಕನು ಇಲ್ಲವೇ ಒಬ್ಬ ಬುದ್ಧಿವಂತ ತ್ವವಾದಿಯು ಇಲ್ಲವೇ ಒಬ್ಬ ಬಲವುಳ್ಳ ನಾಯಕನು ಆಗಿರುವುದಿಲ್ಲ, ಆತನು ದೇವರಾಗಿರುತ್ತಾನೆ! ನಾವು ಆತನಲ್ಲ ನಂಜಕೆಯಾಗಿದೆಯದನ್ನು ಆಯ್ದು ಮಾಡಿಕೊಂಡರೆ, ನಾವು ಬೇಗನೇ ಈ ಜಗತ್ತಿನಲ್ಲ ಯೇನುಬಿನಿಂತೆ ಮಹತ್ವಪೂರ್ಣದ್ದು ಯಾವುದೂ ಇರುವುದಿಲ್ಲ ಮತ್ತು ಈ ಜಗತ್ತಿನಲ್ಲ ಆತನನ್ನು ತಿಳಿನಿಸುವ ಅಧಿಕಾರವನ್ನು ಬಿಶೇಷವಾದದ್ದು ಯಾವುದು ಇರುವುದಿಲ್ಲ ಎಂಬುದನ್ನು ಕಂಡುಕೊಳ್ಳುವೆನ್ನ.

ಯೋಹಾನನ ಸುವಾರ್ತೆಯ ಯೇನುವು, ಪ್ರಸಿದ್ಧ ನಂಸ್ತುಪಿಯಿಂದ ನೋಸಿ ಬಂದ ಯೇನುವಲ್ಲ, ರಕ್ತಣೆಗಾಗಿ ತನ್ನ ಬಳಗೆ ಬರಬೇಕೆಂದು ನಮ್ಮನ್ನು ಆಮಂತ್ರಿಸುತ್ತಾನೆ. ಆತನು ತೇವಲ ಒಬ್ಬ ದೊಡ್ಡ ಮನುಷ್ಯನಾಗಿದ್ದರೆ, ಆಮಂತ್ರಣಕ್ಕೆ ಅಧಿಕಾರಿಯಾಗಿದ್ದರೆ, ಆಮಂತ್ರಣವನ್ನು ನಾವು ತಿರಸ್ತಲಿನಲ್ಲ ಆಯ್ದು ಮಾಡಿಕೊಳ್ಳಬಹುದಾಗಿತ್ತು, ಆತನು ದೈವಿಕ ದೇವರ ವಾಕ್ಯವಾಗಿದ್ದೆಲಿಂದ, ನಂಬಿಲ್ಲ ಯಾರಾದರು ಆತನ ಆಮಂತ್ರಣವನ್ನು ಹಗುರವಾಗಿ ತೆಗೆದು ತೊಳ್ಳಲು ಧೈಯ ಪಡೆಬಹುದೋ?

ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆನಲಿನಲ್ಲ ನಂಜಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ತೊಟ್ಟನು.

ഇവർ രഞ്ജി നംബം ദിംഡാഗു, കാമ്പിംഡാഗു, പുരുഷ നംകല്ലുവിംഡാഗു ഹണ്ണദപരലു, ദേവലംഡലേ ഹണ്ണദപര (1:12, 13).

ഹണ്ണദപരഭാ

¹Jeffery L. Sheler, “Who Was Jesus?” *U.S. News & World Report* (20 December 1993): 62. ²Russell Watson, “A Lesser Child of God,” *Newsweek* (4 April 94): 53. ³Leon Morris, *The Gospel According to John* (Grand Rapids, Mich.: Wm. B. Eerdmans Publishing Co., 1971), 116. ⁴Leon Morris, *Expository Reflections of the Gospel of John* (Grand Rapids, Mich.: Baker Book House, 1986), 11.